

ಸ್ವಾತಂತ್ರ್ಯ ಸಂಗ್ರಹಕ್ಕೆ ಜಮಿಂದಿಯ ಪಟವರ್ಧನ ಸಂಸ್ಥಾನದ ಕೊಡುಗೆ

ಎಸ್. ಅರ್. ನಾಗಣ್ಣವರ*

*ಸಹಾಯಕ ಪ್ರಾಧ್ಯಾಪಕ, ವಿ.ವಂ.ಕೆ.ಎಸ್.ಅರ್. ವಸ್ತ್ರದ ಕಲಾ, ವಿಜಾಪುರ ಹಾಗೂ ವಿ. ಎಸ್. ಬಿ. ವಾಣಿಜ್ಯ ಮಹಾವಿದ್ಯಾಲಯ, ಮನಗುಂದ.

ಸಾರಾಂಶ (Abstract)

ಸ್ವಾತಂತ್ರ್ಯ ಪೂರ್ವ ಭಾರತದ 562 ಸಂಸ್ಥಾನಗಳಲ್ಲಿ ಕನಾರ್ಕಿಕದ ಬಾಗಲಕೋಟಿ ಜಿಲ್ಲೆಯ ಜಮಿಂದಿ ಸಂಸ್ಥಾನವು ಒಂದಾಗಿತ್ತು. ವಿಜಯಪುರದ ಆದಿಲಾಘಾಂಗಳ ಹಿಡಿತದಲ್ಲಿದ್ದ ಈ ಸಂಸ್ಥಾನವು ಕಾಲಾಂತರದಲ್ಲಿ ಕೊಳ್ಳಲ್ಪಡು ದೇಸಾಯಿ ಮನೆನದ ನಿಂಯಂತ್ರಣಕ್ಕೂ ಪಟ್ಟಿ ಶ್ರೀ.ಶ.1763-64 ರಲ್ಲಿ ಅಂದಿನ ಮರಾಠಾ ಪೇಶ್ವೆ ಮಾರಧರಾವನು ತನ್ನ ಸೈನಿಕ ಮತ್ತು ಮಹಾರಾಷ್ಟ್ರದ ಕೊಂಕಣಸ್ಥ ಭಾಗ್ಯಜಾ ಕುಟುಂಬದ ರಾಮಚಂದ್ರರಾಯನ ಮಗ ಪರಶುರಾಮ ಪಟವರ್ಧನ ಎಂಬುವನ ಆಡಳಿತಕ್ಕೂ ಪಡಿಸಿದನು. ಶ್ರೀ.ಶ.1811 ರಲ್ಲಿ ತಂದೆಯ ಮರಣಾನಂತರ ರಾಮಚಂದ್ರರಾವ್ ಅಪ್ಪಾಸಾಹೇಬ್ ಜಮಿಂದಿ ಸಂಸ್ಥಾನದ ಪಟ್ಟಕ್ಕೇರಿ ಸಂಸ್ಥಾನದ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವದರೊಂದಿಗೆ ಬ್ರಿಟಿಷ್ ಕಂಪನಿಯ ಮೆಚ್ಚುಗೆಯನ್ನು ಪಡೆದುಕೊಂಡು ಶ್ರೀ.ಶ.1821 ರಲ್ಲಿ ಬ್ರಿಟಿಷರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದನು. ಈತನ ತರುವಾಯ ಗೋಪಾಲರಾವ್ ಅಧಿಕಾರಕ್ಕೆ ಬಂದನು. ಆದರೆ ಶ್ರೀ.ಶ.1840ರಲ್ಲಿ ಮತ್ತು ಸಂತಾನವಿಲ್ಲದೆ ಮರಣಹೊಂದಿದನು. ಕಾರಣ ಅವನ ದಶ್ತು ಮಗ ಯಾದವಾಡದ ಅಂತಾಜಿರಾವಾನ ಮಗ ಗಣಪತರಾವ್ ಅಧಿಕಾರರಥನಾಗಿ ಎರಡನೆಯ ರಾಮಚಂದ್ರರಾವ್ ಎಂಬ ಹೆಸರಿನಿಂದ ಶ್ರೀ.ಶ.1853 ರ ಜನೇವರಿ 10 ರಂದು ಅಧಿಕಾರವಹಿಸಿಕೊಂಡನು. ಹೀಗೆ ರಾಜಕೀಯವಾಗಿ ಬೆಳೆಯುತ್ತ ಬಂದಿರುವ ಜಮಿಂದಿಯ ಪಟವರ್ಧನ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೊರಾಟದ ಗಾಳಿ ಬೀಸಲಾರಂಭಿಸಿತು. ಆ ಗಾಳಿಯು ಸಂಸ್ಥಾನದ ಜನರಲ್ಲಿಯೂ ರಾಷ್ಟ್ರೀಯತೆಯ ಭಾವನೆಯನ್ನು ಹರಡಿತು. ಪ್ರಸ್ತುತ ಲೇಖನದಲ್ಲಿ ಸ್ವಾತಂತ್ರ್ಯ ಸಂಗ್ರಹಕ್ಕೆ ಜಮಿಂದಿಯ ಪಟವರ್ಧನ ಸಂಸ್ಥಾನ ನೀಡಿದ ಕೊಡುಗೆಯನ್ನು ವಿಮರ್ಶಿಸಲಾಗಿದೆ.

ಮುಖ್ಯಪದಾರ್ಥ (Keywords): ಜಮಿಂದಿ, ಪಟವರ್ಧನ ಸಂಸ್ಥಾನ, ಸ್ವಾತಂತ್ರ್ಯ ಸಂಗ್ರಹ,

ಪೀಠಿಕೆ

ವ್ಯಾಪಾರಕ್ಕೆಂದು ಆಗಮಿಸಿದ ಬ್ರಿಟಿಷರು ಭಾರತದ ರಾಜಕೀಯ ಗೊಂದಲಗಳ ಲಾಭವನ್ನು ಪಡೆದುಕೊಂಡು ದೇಶೀಯ ಸಂಸ್ಥಾನಿಕರಿಗೆ ವಿವಿಧ ಅಧಿಕಾರ ಮತ್ತು ಆರ್ಥಿಕ ಸೌಲಭ್ಯದ ಆಸೆ ತೋರಿಸಿ

Please cite this article as: ನಾಗಣ್ಣವರ್ ಎಸ್. ಅರ್. (2021). ಸ್ವಾತಂತ್ರ್ಯ ಸಂಗ್ರಹಕ್ಕೆ ಜಮಿಂದಿಯ ಪಟವರ್ಧನ ಸಂಸ್ಥಾನದ ಕೊಡುಗೆ. ಪ್ರತಿಷಂಧ: ಮೈಲ್‌ಡಿಸ್ಟ್ರಿಬ್ಯೂಟರ್ ಕ್ಲಾಸ್‌ ರೀಸಜ್‌ ಜಿನ್‌ಲ್‌ ಆಫ್‌ ಬೆಹಿಂಬ್‌, 3(2). ಪುಸ್ತಕ. 69-77

ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾ ದೇಶದ ಜನರ ಮೇಲೆ ದಬ್ಬಾಳಿಕೆ ಆಡಳಿತ ನಡೆಸಲಾರಂಭಿಸಿದರು. ಇವರ ದಬ್ಬಾಳಿಕೆ ಅತಿಯಾದಾಗ ಅವರ ವಿರುದ್ಧ ತಲೆಯೆತ್ತಿದ ಮೋದಲಿಗಿರೆ ದೇಶದ ಸಂಸ್ಥಾನಿಕರು.

ಶ್ರೀ.ಶ.1857ರ ಬ್ಯಾರೆಕ್ಸ್‌ಪುರದ ಬಂಡಾಯದ ಪ್ರಭಾವ ಮೀರತ್, ದೇಹಲಿಯವರೆಗೆ ಪಸರಿಸಿತು. ಭಾರತೀಯ ಸಿಪಾಯಿಗಳೆಲ್ಲರೂ ಕೂಡಿಕೊಂಡು ಶ್ರೀ.ಶ.1857 ರ ಮೇ 11 ರಂದು ದೇಹಲಿಗೆ ಆಗಮಿಸಿ ಅಲ್ಲಿರುವ ಬಹದ್ದೂರ ಮಹಮ್ಮದಖಿಯಾನನನನ್ನು ಭೇಟಿಯಾಗಿ ತಮ್ಮ ನಾಯಕನಾಗುವಂತೆ ಒಪ್ಪಿಸಿ ಆವನನ್ನು ಭಾರತದ ಸಾಮ್ರಾಟನೆಂದು ಘೋಷಣೆ ಮಾಡಿದರು. ತರುವಾಯ ಶ್ರೀ.ಶ.1857ರ ಜೂನ್ 30ರಂದು ಹೇಶ್ವೇನಾನಾಸಾಹೇಬನನ್ನು ಸಂಪರ್ಕಿಸಿ ಉತ್ತರಪ್ರೇಶದ ಬೀರೂರಿನಲ್ಲಿರಿಸಿ ಅವನನ್ನು ಪೇಶ್ವೇ ಸಮ್ರಾಟನೆಂದು ಘೋಷಿಸಿ ಅವನನ್ನು ತಮ್ಮ ನಾಯಕನೆಂದು ಸಾರಿದರು. ಇದರಿಂದ ನಾನಾಸಾಹೇಬ ಹೇಶ್ವೇರು ದೇಹಲಿಯ ಬಾದಷಾಹನ ಹೆಸರಿನಲ್ಲಿ ದೇಶದ ಎಲ್ಲಾ ಸಂಸ್ಥಾನಿಕರಿಗೂ ಹೋರಾಟದಲ್ಲಿ ಭಾಗವಹಿಸುವಂತೆ ಪತ್ರ ಬರೆದನು. ಆ ಪತ್ರದಲ್ಲಿ “ಪುಣೆಯ ಶ್ರೀಮಂತ ನಾನಾಸಾಹೇಬ ಹೇಶ್ವೇರು ದಿಲ್ಲಿಯ ಸಾಮ್ರಾಟ ಬಹದ್ದೂರಶಾಹನ ಹೆಸರಿನಲ್ಲಿ ಶ್ರೀ.ಶ.1857ರಲ್ಲಿ ದೇಶದ ಎಲ್ಲಾ ಸಂಸ್ಥಾನಿಕರಿಗೆ, ಜಮಾದಾರರಿಗೆ, ದೇಶಮುಖಿ, ದೇಶಪಾಂಡ, ದೇಸಾಯಿ, ಪಚೇಲ್, ಕುಲಕರ್ಮಿ, ನಾಯಕ, ಶೈಕ್ಷಸನದಿ ಇವರೆಲ್ಲರಿಗೂ ಬ್ರಿಟಿಷರ ಆಳ್ಳಿಕೆಯ ವಿರುದ್ಧ ಖಡ್ಗ ಹಿಡಿದುಕೊಂಡು ಅವರನ್ನು ಕೊಲ್ಲಲು ಸಿದ್ಧರಾಗಬೇಕು”¹ ಕಾಫೀರರಾದ ಇಂಗ್ಲೀಷರು ವ್ಯಾಪಾರಸ್ಥರ ಮುಖಿವಾಡವನ್ನು ಧರಿಸಿ ಈ ದೇಶಕ್ಕೆ ಬಂದರು. ಮುಂದೆ ರಾಜ ಮಹಾರಾಜರಲ್ಲಿ ರಾಜದ್ರೋಹದ ಬೀಜವನ್ನು ಬಿತ್ತಿ ವಿಶ್ವಾಸಫಾತದಿಂದ ಸಿಂಹಾಸನಗಳ ಮೇಲಿದ್ದ ಅರಸರನ್ನು ಕೆಳಗಿಳಿಸಿದರು. ಕೆಲವರನ್ನುಂತೂ ಬಿಕ್ಕೆ ಬೇಡಲು ಹಜ್ಜಿದರು. ಹಿಂದೂ ಮತ್ತು ಮುಸ್ಲಿಂ ದೊರೆಗಳನ್ನು ಬಂಧಿಸಿ ಸರೆಯಲ್ಲಿಟ್ಟರು, ತಾವೇ ದೊರೆಗಳಂತೆ ದೇಶವನ್ನು ಉಪಭೋಗಿಸತ್ತೊಡಗಿದರು. ವ್ಯಾಪಾರಸ್ಥರ ಮುಖಿವಾಡವನ್ನು ಧರಿಸಿದ ಈ ಕಾಫೀರರು ದೇಶದ ಜನರಿವನವನ್ನು ಅನ್ಯಾಯದಿಂದ ಅಸ್ವಾಸ್ತಗೊಳಿಸಿದರು ಹಾಗೂ ಸಾಮಾಜ್ಯವನ್ನು ಆಕ್ರಮಿಸಿದರು. ದೇಶದ ಜನರ ಆಸ್ತಿ ಸಂಪತ್ತುಗಳನ್ನು ವಂಚನೆಯಿಂದ ಮೃದು ಮಾತುಗಳಿಂದ ಮುಟ್ಟುಗೋಲು ಹಾಕಿದರು. ಮುಗ್ಗರೂ ಮತ್ತು ಪ್ರಮಾಣಿಕರೂ ಆದ ನಮ್ಮವರನ್ನು ನಯವಾಗಿ ವಂಚಿಸತ್ತೊಡಗಿದ್ದಾರೆ. ನಾವು ಇವರನ್ನು ನಿಮೂರಿಲನೆ ಮಾಡಲೇಬೇಕು. ಈ ಕಾಫೀರರನ್ನು ದಂಡಿಸಲು ನಾನು ದೇವರಿಂದ ನಿಯುಕ್ತನಾಗಿದ್ದೇನೇ² ಎಂಬ ವಿಷಯವನ್ನೂ ಗೊಂಡ ಪತ್ರವನ್ನು ಬರೆದನು. ಇದರಿಂದ ಪ್ರಭಾವಿತರಾದ ದೇಶದ ಸಂಸ್ಥಾನಿಕರು, ಸಂಸ್ಥಾನದಲ್ಲಿದ್ದ ಹೋರಾಟಗಾರರಿಗೆ ಮತ್ತುಪ್ರಾ ಸ್ವಾತ್ಮ ಬಂದಂತಾಗಿ ಹೋರಾಟದಲ್ಲಿ ಧುಮುಕಿದರು. ಅಂತಹ ಸಂಸ್ಥಾನದಲ್ಲಿ ಪಟವರ್ಧನರ ಜಮಖಿಂಡಿಯ ಸಂಸ್ಥಾನವೂ ಬಂದು.

¹ ಜೋತಿ ಪ. ಭಾರತ ಸ್ವಾತಂತ್ರ್ಯ ಸಂಗ್ರಹ ದರ್ಶನ. ಪು.12

² ಅದೇ. ಪು.13

1857ರ ಪ್ರಥಮ ಸ್ವಾತಂತ್ರ ಸಂಗ್ರಹದಲ್ಲಿ ಪಟವರ್ಧನೆ ಸಂಸ್ಥಾನದ ಪಾತ್ರ

ಭಾರತದಲ್ಲಿ ಅರಂಭವಾದ 1857ರ ಮಹಾಬಂಡಾಯದ ಕಿಡಿ ಜ್ಞಾಲೆಯಂತೆ ಜಮಖಂಡ ಸಂಸ್ಥಾನವನ್ನು ಪ್ರವೇಶಿಸಿತು. ಈ ಸಂಸ್ಥಾನದ ಕೆಲವು ಅರಸರು ಮಾತ್ರ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದರೆ ಮತ್ತೆ ಕೆಲವರು ಬ್ರಿಟಿಷರ ಪರವಾಗಿಯೇ ನಿಂತಿದ್ದುದು ಕಂಡುಬರುತ್ತದೆ. ಅಂದರೆ ಈ ಸಂಸ್ಥಾನದ ಗೋಪಾಲರಾವ್ ಪಟವರ್ಧನರು ಕ್ರಿ.ಶ.1824 ರ ಕಿತ್ತೂರು ಜನ್ಮಿಸುತ್ತಿದ್ದ ಬಂಡಾಯದ ಸಂದರ್ಭದಲ್ಲಿ ಬ್ರಿಟಿಷರ ಪರವಾಗಿದ್ದರೆ, 1857ರ ಮಹಾಬಂಡಾಯದ ಅವಧಿಯಲ್ಲಿ ರಾಮಚಂದ್ರ ಉಪರ್ಕ ಅಪ್ಪಾಸಾಹೇಬ್ ಪಟವರ್ಧನನು ನರಗುಂದದ ಬಾಸ್ತರರಾವ್ ನೊಂದಿಗೆ ಪರವಾಗಿ ಹೋರಾಟದಲ್ಲಿ ಭಾಗವಹಿಸಿ ದಕ್ಷಿಣ ಮಹಾರಾಷ್ಟ್ರ ಭಾಗದಲ್ಲಿ ಕ್ರಾಂತಿಯ ಕಹಳೆಯನ್ನು ಮೊಳಗಿಸುವಲ್ಲಿ ಪ್ರಮುಖ ಪಾತ್ರವಹಿಸಿದನ³ ಅದಕ್ಕಾಗಿಯೇ ಸಾತಾರ, ಕೊಲ್ಲಾಮರ, ಸುರಪುರ, ಸಾಂಗಿ, ಮೀರಜ್ ಮುಂತಾದ ಸಂಸ್ಥಾನಿಕರೂಂದಿಗೆ ಸಂಪರ್ಕ ಬೆಳೆಸಿ ತನ್ನ ಸಂಸ್ಥಾನದ ಜನರಲ್ಲಿ ಬ್ರಿಟಿಷ್ ವಿರೋಧಿ ಹೋರಾಟದ ಜಾಗೃತಿ ಮೂಡಿಸಿದನು. ಈ ಫೆಟನೆಯು ಅಂಗ್ಲರಿಗೆ ಅನುಮಾನ ಬರಲು ಕಾರಣವಾಗಿ, ಜಮಖಂಡ ಸಂಸ್ಥಾನಿಕರಾದ ಅಪ್ಪಾಸಾಹೇಬ ಪಟವರ್ಧನನು ವಿಜಯಪುರದಲ್ಲಿ ಮದ್ದ ತಯಾರಿಸುತ್ತಿದ್ದನ್ನು ತಮ್ಮ ಗೂಡಚಾರರ ಮೂಲಕ ಕ್ರಿ.ಶ.1858ರ ಜನೇವರಿಯಲ್ಲಿ ಪತ್ತೆ ಮಾಡಿದರು. ಅಲ್ಲದೇ ಈ ಅಪ್ಪಾಸಾಹೇಬನು ತನ್ನ ಕೋಟಿ ಕೊತ್ತಲಗಳನ್ನು ಅಭಿವೃದ್ಧಿಪಡಿಸಿಕೊಂಡು ಯಂದ್ರಾಸ್ತಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ಶೋಡಗಿಕೊಂಡಿದ್ದಾನೆ ಆ ಮೂಲಕ ಬ್ರಿಟಿಷ್ ವಿರೋಧಿ ಬಂಡಾಯದಲ್ಲಿ ಶೋಡಗಲು ಜನರನ್ನು ಎಚ್ಚರಿಸುವ ಕಾರ್ಯದಲ್ಲಿ ಶೋಡಗಿದ್ದಾನೆ ಎಂದು ಆಪಾಧಿಸಿದ ಮ್ಯಾನ್ಸನ್‌ನು ಜಾಕೋಬನಿಗೆ ಪತ್ರವೋಂದನ್ನು ಬರೆದು ಈತನನ್ನು ಬಂಧಿಸುವುದು ಅತ್ಯಂತ ಕಷ್ಟದಾಯಕವಾದ ಕೆಲಸವಾಗಿದೆ ಎಂದು ತಿಳಿಸಿದನು.⁴

ಜಮಖಂಡ ಸಂಸ್ಥಾನದಲ್ಲಿ ಹೋರಾಟ ತೀವ್ಯತೆ ಅಧಿಕವಾಗುವುದನ್ನು ಮನಗಂಡ ಕಂಪನಿ ಸರಕಾರವು ತನ್ನ ಸೈನ್ಯವನ್ನು ಜಮಖಂಡಿಗೆ ಕಳುಹಿಸಿ ಕ್ರಿ.ಶ.1858ರ ಜೂನ್ 22 ರಂದು ಅಪ್ಪಾಸಾಹೇಬನನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಇವರನ್ನು ಸಂದರ್ಭಾನುಸಾರ ಬೆಳಗಾವಿ, ವೆಂಗುಲಾರ, ರತ್ನಾಗಿರಿ ಮುಂತಾದ ಸ್ಥಳಗಳ ಕಾರಾಗ್ರಹದಲ್ಲಿರಿಸಿದರು. ಮತ್ತು ಅಪ್ಪಾಸಾಹೇಬರ ಬಲಗ್ಗೆಯಂತಿದ್ದ ಅವನ ಸೇವಕ ಭೋಟುಸಿಂಗನನ್ನೂ ಸಹ ಬಂಧಿಸಿ ಬೆಳಗಾವಿಯ ಕಾರಾಗ್ರಹದಲ್ಲಿಟ್ಟರು. ಅಪ್ಪಾಸಾಹೇಬ ಬಂಧಿತನಾಗುವ ಮೌದಲೇ ತಮ್ಮ ಎಲ್ಲಾ ಶಾಸಕಗಳನ್ನು ಸಂಸ್ಥಾನದ ಬಾವಿಯಲ್ಲಿ ಹಾಕಿದ್ದರು. ಇಂದಿಗೂ ಈ ಬಾವಿಯನ್ನು ‘ಅಪ್ಪಾಸಾಹೇಬಾಂಚಿ ವಿಹಿರ’⁵ ಎಂದು ಕರೆಯುತ್ತಾರೆ. ಭೋಟುಸಿಂಗನನ್ನು ಅಪರಾಧಿ ಎಂದು ತೀಮಾರಣಿಸಿ ಮರಣದಂಡನೆಗೆ ಗುರಿಪಡಿಸಿ ಅವನನ್ನು ಜಮಖಂಡಿಗೆ ಕರೆತಂದು ಸಾರ್ವಜನಿಕ ಸ್ಥಳದಲ್ಲಿಯೇ ಅವನಿಗೆ ಗುಂಡುಹಾರಿಸಿ ಕೊಲೆ ಮಾಡಲಾಯಿತು. ಪಟವರ್ಧನರ ಸಂಸ್ಥಾನದ ಜನರಲ್ಲಿ ಬ್ರಿಟಿಷರ ಬಗ್ಗೆ ಭಯ ಉಂಟು ಮಾಡುವುದೇ ಇದರ ಉದ್ದೇಶವಾಗಿತ್ತು. ಮುಂದೆ ಸೇನಾ ನ್ಯಾಯಾಲಯವು ಕ್ರಿ.ಶ.1859ರ ಜನೇವರಿ 7 ರಂದು ಅಪ್ಪಾಸಾಹೇಬನು ನಿರಪರಾಧಿಯೆಂದು ಬಿಡುಗಡೆ ಮಾಡಿತು. ಇವರು

³ ವಗ್ಗರ ಏ ಬಿ.ಜಮಖಂಡ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟ: ಭಾಗಲಕೋಟಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ಪು.631

⁴ ಅದೇ. ಪು.632

⁵ ಅದೇ. ಪು.632

ಕ್ರಿ.ಶ1859 ರ ಜೂನ್ 12ರಂದು ಮರಣ ಹೊಂದಿದರು. ಸಂಸ್ಥಾನದ ಕಾರ್ಯಕರ್ತರಾದ ಅಂಬಾಚಿ ದೇವದಾರ ಮತ್ತು ಲಕ್ಷ್ಮಿ ಪ್ರಸಾದ ಎಂಬವರನ್ನು ಬಂಧನಕ್ಕೆಳೆಪಡಿಸುವ ಮೂಲಕ 1857ರ ಜಮ್ಹಿಂಡಿ ಸಂಸ್ಥಾನದ ಬಂಡಾಯವನ್ನು ಹತ್ತಿಕ್ಕುವಲ್ಲಿ ಆಂಗ್ಲರು ಯಶ್ವಿಯಾದರು.

ಬಂಗಾಳ ವಿಭಜನೆ ಮತ್ತು ಪಟವರ್ಧನೆ ಸಂಸ್ಥಾನ

1857ರ ಕ್ರಾಂತಿಯ ಅವಧಿಯಲ್ಲಿ ಬ್ರಿಟಿಷರ ವಿರೋಧಿ ಹೋರಾಟದಲ್ಲಿ ಸಂಸ್ಥಾನಿಕರು ಭಾಗವಹಿಸಿದ್ದರೆ; ರಾಷ್ಟ್ರೀಯ ಹೋರಾಟದ ಅವಧಿಯಲ್ಲಿ ಬ್ರಿಟಿಷರ ಪರವಾಗಿದ್ದ ಸಂಸ್ಥಾನಿಕರ ವಿರುದ್ಧ ಸಂಸ್ಥಾನದ ಕ್ರಾಂತಿಕಾರರು ಸಿದಿದ್ದರು. ಅಧಿಕಾರದ ದಾಹದಿಂದಲೋ ಅಥವಾ ರಾಜಕೀಯ ಲಾಭದಿಂದಲೋ ಸಂಸ್ಥಾನಿಕರು ಆಂಗ್ಲರಂತೆ ದಬ್ಬಾಳಿಕೊರಾದರು. ಅಲ್ಲದೇ ಆಂಗ್ಲ ವಿರೋಧಿ ಹೋರಾಟವನ್ನು ತಡೆಯಲು ಮುಂದಾದರು. 1905ರ ಬಂಗಾಳ ವಿಭಜನೆಯ ವಿರುದ್ಧ ಆರಂಭವಾದ ವಂಗಭಂಗ ಚಳುವಳಿಯಲ್ಲಿ ಸಂಸ್ಥಾನದ ಪ್ರಜಿಗಳು ‘ಮುಷ್ಟಿ ಫಂಡ್’ ಎಂಬ ಹೆಸರಿನಿಂದ ಹಳ ಸಂಗ್ರಹಿಸಿ ಹೋರಾಟ ನಿರ್ದಿಗೆ ಸಮರ್ಪಿಸಿದರು. ಪ್ರಜಿಗಳು ತಮಗೆ ಬಂದಿರುವ ಬಹುಮಾನ, ಗೌರವಗಳನ್ನೂ ಸಹ ಸ್ವಾತಂತ್ರ್ಯ ಹೋರಾಟಕ್ಕೆಂದು ಮೀಸಲಾಗಿಟ್ಟಿರು. ಉದಾಹರಣೆಗೆ: ಪಟವರ್ಧನೆ ಸಂಸ್ಥಾನಿಕರ ಸದಸ್ಯರೊಬ್ಬರು ಕೃಷ್ಣನದಿಯ ದಡದಲ್ಲಿ ತಮ್ಮ ಆಭರಣವೋಂದನ್ನು ಕಳೆದುಕೊಂಡಾಗ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದಾಗ ಕ್ರಾಂತಿಕಾರನೊಬ್ಬ ಅದನ್ನು ಸಂಸ್ಥಾನಿಕರಿಗೆ ತಂದೊಷಿಸಿದಾಗ ಮಾತಿನಂತೆ ಬಹುಮಾನ ನೀಡಿದರು. ತನಗೆ ಬಂದಿರುವ ಬಹುಮಾನವನ್ನು ಆ ಯುವಕ ಪರಿಹಾರ ನಿರ್ದಿಗೆಂದು ಬಂಗಾಳಕ್ಕೆ ಕಳುಹಿಸಿದನು.⁶ ಇದು ಜಮ್ಹಿಂಡಿ ಪಟವರ್ಧನೆ ಸಂಸ್ಥಾನದಲ್ಲಿರುವ ಹೋರಾಟಗಾರರ ಹೋರಾಟದ ಪ್ರಭಲತೆಯನ್ನು ಬೆಳೆಗೆ ತರುತ್ತದೆ. 1857ರ ಕ್ರಾಂತಿಯ ಪ್ರಭಾವ ಆಂಗ್ಲರ ಎದೆಯನ್ನು ನಡುಗಿಸಿತು ಮುಂದೆ 1858ರ ವಿಕ್ಸ್‌ರಿಯಾ ರಾಣಿಯ ಘೋಷಣಾ ಪತ್ರದಂತೆ ಭಾರತೀಯರಿಗೆ ದತ್ತ ಸ್ವೀಕಾರಕ್ಕೆ ಅವಕಾಶವನ್ನು ಕಲ್ಪಿಸಲಾಯಿತು. ಮತ್ತು ಸಂಸ್ಥಾನಿ ರಾಜ್ಯಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಸ್ಥಿತಗೊಳಿಸಿದರು. ಇದರಿಂದ ಬಹುತೇಕ ರಾಜರುಗಳು ಆಂಗ್ಲರಿಗೆ ನಿಷ್ಪರಾದರು. ಮತ್ತು ಭಾರತದಲ್ಲಿ ನಡೆಯುವ ಬಂಡಾಯಗಳನ್ನು ಧಮನಮಾಡಲು ಅವರಿಗೆ ಸಹಕರಿಸಿದ್ದರು. ವೈಸರಾಯ್ ಲಾಡ್‌ ಕ್ಯಾನಿಂಗ್‌ನ ಪ್ರಕಾರ ಸಂಸ್ಥಾನೀ ರಾಜರುಗಳು ಆಂಗ್ಲರಿಗೆ “ಪ್ರಕ್ಕಬ್ಧ ಪ್ರವಾಹಕ್ಕೆ ನಿರ್ಮಿಸಿದ ತಡೆ ಒಡ್ಡಿನಂತಿದ್ದರು”⁷ ಇದಕ್ಕೆ ಪೂರಕವೆಂಬಂತೆ ರಾಮಚಂದ್ರರಾವ್ ಉಫ್‌ ಅಪ್ಪಾಸಾಹೇಬರಿಗೆ ಕ್ರಿ.ಶ.1869ರಲ್ಲಿ ಜಿಂಚಣಿಕರ ಮನೆತನದಿಂದ ದತ್ತ ಮಗನಾಗಿ ಬಂದ ಪರಶುರಾಮ ಭಾಯ ಆಂಗ್ಲರೊಂದಿಗೆ ಸ್ನೇಹಿತನಾಗಿದ್ದನು.

ಸ್ವದೇಶಿ ಚಳುವಳಿಯಲ್ಲಿ ಪಟವರ್ಧನೆ ಸಂಸ್ಥಾನದ ಪ್ರಭಾವ :

ರಾಷ್ಟ್ರೀಯ ಹೋರಾಟಗಾರ ಬಾಲಗಂಗಾಧರ ತಿಲಕರ ಹೋರಾಟದಿಂದ ಪ್ರೇರೇಪಿತರಾದ ಜಮ್ಹಿಂಡಿ ಸಂಸ್ಥಾನದ ಯುವಕರು ಶಿವಾಚಿ ಮತ್ತು ಗಣೇಶೇಶ್ವರಗಳನ್ನು ವೈಭವದಿಂದ ಆಚರಿಸುವ ಮೂಲಕ ಸ್ವದೇಶಿ

⁶ ಅದೇ.

⁷ ಗೋಪಾಲರಾವ್ ಎಚ್.ಎಸ್. ಆಧುನಿಕ ಭಾರತದ ಇತಿಹಾಸ. ಪು.184

ಹೋರಾಟವನ್ನು ಬೆಂಬಲಿಸಿದರು. ತಾತ್ಯಾತಾಸಗಾಂವಕರ್ ಮತ್ತು ಅನಂತರಾವ್ ಬೆಳವಡಿ ಎಂಬ ಹೋರಾಟಗಾರರು ಶ್ರೀ.ಶ.16ನೇಯ ಅಕ್ಷೋಬರ್ 1905 ರಲ್ಲಿ ಪುಣೆಯಲ್ಲಿ ಪ್ರಾರಂಭಿಸಿದ ಸ್ವದೇಶಿ ಗಾಜಿನ ಕಾರ್ಬಾನೆಗೆ ‘ಪ್ರೈಸ್‌ಫಂಡ್’ ಹೆಸರಿನಿಂದ ಹಣವನ್ನು ಸಂಗ್ರಹಿಸಿ ಕಳುಹಿಸಿದರು. ಮತ್ತು ಸ್ವದೇಶಿ ಚಳುವಳಿಯ ಮಹತ್ವದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ವಾಗ್ಘಾಣ’ ಎಂಬ ಪತ್ರಿಕೆಯನ್ನು ಪ್ರಕಟಗೊಳಿಸಿದರು. 1908ರಲ್ಲಿ ರಾಷ್ಟ್ರೀಯ ಹೋರಾಟಗಾರರಾದ ತಿಲಕರನ್ನು ಬಂಧಿಸಿದ ಸುದ್ದಿಯನ್ನು ಕೇಳಿದ ಸಂಸ್ಥಾನದ ಯುವಕರು ಇದನ್ನು ವಿರೋಧಿಸಿ ಜಮಿಂಡಿಯಲ್ಲಿ ಹನಮಂತರಾವ್ ಕೌಜಲಗಿ, ಗಂಗಾರಾಮ್ ಪೆಂಟರ್, ಶಿವಪ್ಪ ಪಾಟೀಲ್, ವಿ.ಟಿ.ಕಟ್ಟಿ ಹಾಗೂ ಹೆಚ್.ಪಿ.ದೇಶಪಾಂಡೆಯವರು ಒಂದಾಗಿ ಮುಖೋಳ ಸಂಸ್ಥಾನಿಕರ ಕಾರ್ಬಾನೆಯಲ್ಲಿ ಮದ್ದನ್ನು ಬಳಸಿಕೊಂಡು ಬಾಂಬ್ ತಯಾರಿಸಿ ಅದನ್ನು ಪರೀಕ್ಷೆ ಮಾಡಲೆಂದು ಉರಿನ ಕೆರೆಯ ಆಚೆಗಿದ್ದ ಸಯ್ಯದ ಸಾಹೇಬನ ಮರಡಿಯಲ್ಲಿ ಸ್ವೋಚ್ಚಿಸಿದರು. ಪರಾಂಜೆಯವರ ಮನೆಯಲ್ಲಿ ನಡೆಯುತ್ತಿದ್ದ ‘ಸೋಸಿಯಲ್ ಕ್ಲಬ್’ ನಲ್ಲಿರುವ ಸಂಸ್ಥಾನಿಕರು ಈ ಸ್ವೋಟದ ಶಬ್ದ ಕೇಳಿ ತನಿಖೆಗೆ ಆದೇಶಿಸಿದರು. ಆಗ ಬಾಬುರಾವ್ ಭಕ್ಷೆ ಎಂಬವರು ಬಾಬಿ ತೋಡಲು ಇಟ್ಟ ಸುರಂಗದ ಮಧ್ಯನ ಶಬ್ದವೆಂದು ತಿಳಿಸಿ ಹೋರಾಟಗಾರರನ್ನು ರಕ್ಷಿಸಿದನು. ಈ ಸ್ವೋಟದ ಸಂಭರ್ಥದಲ್ಲಿ ಹೋರಾಟಗಾರ ಶಿವಪ್ಪ ಪಾಟೀಲರು ತಮ್ಮ ಬಲಗ್ಗೆ ಬೆರಳನ್ನು ಕಳುಹುಕೊಂಡರು. ಈ ಫೆಟನೆ ನಡೆದ ಕೆಲವೇ ದಿನಗಳಲ್ಲಿ ಹೋಸ್ಟ್ ರನ್ನರ್ ಮೇಲೆ ಬಾಂಬ್ ಎಸೆದು ವಿಫಲರಾದಾಗ ಶಿವಪ್ಪ ಪಾಟೀಲ ಮತ್ತು ಅವನ ಅನುಯಾಯಿಗಳು ಉರನ್ನೇ ತೋರೆದರು. ಹೋರಾಟಗಾರರ ಕಾರ್ಯಕ್ರಮದಲ್ಲಿ ‘ಶಿವಾಜಿ ಕ್ಲಬ್’ ಮುಚ್ಚಿಸಲಾಯಿತು⁸ ಒಂದೆಡೆ ಸಂಸ್ಥಾನದ ಪ್ರಜೆಗಳು ಬ್ರಿಟಿಷರನ್ನು ಭಾರತದಿಂದ ಹೋರಹಾಕಲು ಹೋರಾಟಕ್ಕಿಳಿದ್ದರೆ; ಮತ್ತೊಂದೆಡೆ ಸಂಸ್ಥಾನಿಕರಾದ ಪರಶುರಾಮ ಭಾಮ ಅವರು ರಹಸ್ಯವಾಗಿ ಆ ಹೋರಾಟಗಾರರ ಹೋರಾಟವನ್ನು ನಿತ್ಯೀಯ ಗೊಳಿಸುವ ತಂತ್ರ ರೂಪಿಸುತ್ತಿದ್ದರು. ಆದುದರಿಂದ ಈ ಸಂಸ್ಥಾನಿಕರ ಪ್ರಜಾರಕ್ಷಕ ಕಾರ್ಯ ಕೇವಲ ಮುವಿವಾಡದಂತಿತೇ ಹೋರತು ಸ್ವಜತೆಯಿಂದ ಹಾಡಿರಲ್ಲ. ಪ್ರಥಮ ಜಾಗತಿಕ ಮಹಾಯುದ್ಧದ ಸಂಭರ್ಥದಲ್ಲಿ ಅಂಗ್ರೇ ಪರವಾಗಿ ಹೋರಾಡಲು ಘಾನ್ ದೇಶಕ್ಕೆ ಹೋಗಿದ್ದನು. ಈತನ ಸೇವಾ ಮನೋಭಾವನೆಯನ್ನು ಮೆಚ್ಚಿದ ಕಂಪನಿ ಸಕಾರ ಈತನಿಗೆ ‘ಗೌರವ ಕ್ಷಾಪ್ನೋ’ ಎಂಬ ಪದವಿಯನ್ನು ನೀಡಿ ಗೌರವಿಸಿತು. ಶ್ರೀ.ಶ.1924 ರ ಬೆಳಗಾವಿಯ ಅಧಿವೇಶನದಲ್ಲಿ ಪಾಯ್ದಿಂದಿದ್ದರೆ ಎಂಬ ಕಾರಣವನ್ನಿಟ್ಟುಕೊಂಡು ಸಂಸ್ಥಾನದ ನಾಲ್ಕು ನೌಕರರನ್ನು ಮದ್ದೆಯಿಂದ ವಜಾಗೊಳಿಸಿದರು. ಇದಕ್ಕೆ ಮುವ್ಯ ಕಾರಣ ಸಂಸ್ಥಾನಿಕರ ಮೇಲೆ ಬ್ರಿಟಿಷರು ಹೇರಿದ ಬತ್ತಡವೂ ಒಂದಾಗಿರಬಹುದು. ಒಂದೆಡೆ ಕ್ರಾಂತಿಕಾರರ ಸಭೆ ಸಮಾರಂಭಗಳ ಮೇಲೆ ನಿರ್ಬಂಧನೆಗಳನ್ನು ಹೇರಿದರೆ ಮತ್ತೊಂದೆಡೆ 1917 ರಲ್ಲಿ ‘ಜಮಿಂಡಿ ಲೋಕಸಭಾ’ ರಚನೆ, ಹೈಕೋಟ್ ಹಾಗೂ ಸ್ಥಳೀಯ ಸಮೀತಿಗಳ ರಚನೆಯ ನಿರ್ಧಾರವನ್ನು ಕೈಗೊಂಡಿದ್ದರು. ಮುಂದೆ 1927 ರಲ್ಲಿ ಜಮಿಂಡಿ ಲೋಕಸಭೆಯು ‘ಜಮಿಂಡಿ ಪ್ರಜಾಪರಿಷತ್’ ಎಂಬ ಹೆಸರಿನಿಂದ ಬೆಳೆಯಲಾರಂಭಿಸಿತು. ಈ ಪರಿಷತ್ ಅಧಿವೇಶನಗಳ ಅಧ್ಯಕ್ಷತೆಯನ್ನು ಸಂಸ್ಥಾನದ ಹೋರಗಿನ ನಾಯಕರನ್ನು ಆಯ್ದು ಮಾಡಲು ನಿರ್ಧರಿಸಲಾಯಿತು. ಆ ನಿಟ್ಟನಲ್ಲಿ

⁸ ಹೋಸ್ಟ್-ಕ್ಲಬ್-3, ಪು.632

ಸಂಪುಟ 3, ಸಂಚಿಕೆ 2, ಸೆಪ್ಟೆಂಬರ್-ಅಕ್ಟೋಬರ್, 2021 ISSN: 2582-2284, ಮಾಸ. 69-77

VOLUME 3, ISSUE 2, SEP-OCT, 2021 ISSN: 2582-2284, Pp 69-77

ತ್ಯಾತ್ಯಾ ಸಾಹೇಬ್ ಕೆಳ್ಕರ್, ವಿಜಯಪುರದ ಶ್ರೀನಿವಾಸ ಕೌಟಲಿಗಿ, ನಾರಾಯಣರಾವ್ ಜೋತಿ, ಗಡಗ ಜಿಲ್ಲೆಯ ಜಕ್ಕಲಿಯ ಅಂದಾನೆಪ್ಪ ದೊಡ್ಡಮೇಟಿ, ಟಿ.ಸಿಧ್ಲಿಂಗಯ್ಯ, ಎಚ್.ಸಿ.ದಾಸಪ್ಪ, ಬಿ.ಜಿ.ಕೇರ್ ಮೇದಲಾದವರನ್ನು ಗುರುತಿಸಲಾಯಿತು. ಹೀಗೆ ಬ್ರಿಟಿಷ್ ವಿರೋಧಿ ಬಂಡಾಯದ ಬೆಂಕಿ ದೇಶಪ್ರಾಳಿಯಾಗಿ ಹರಡಲಾರಂಭಿಸಿದಾಗ ಭಯಗೊಂಡ ಸಂಸ್ಥಾನಿಕರೆಲ್ಲರೂ ಒಂದಾಗಿ ಒಂದು ಒಕ್ಕೂಟ ರಚಿಸಲು ಮುಂದಾದರು ಆದರೆ ಈ ವಿಷಯ ತಿಳಿದ ಹೋರಾಟಗಾರರು ಕ್ರಿ.ಶ.1928 ರಲ್ಲಿ ಕುಂದಗೋಳದಲ್ಲಿ ಜರುಗಿದ ಜಮಖಂಡಿ ಸಂಸ್ಥಾನದ ಪ್ರಜಾರರಿಷ್ಟೂ ಅಧಿವೇಶನದಲ್ಲಿ ಈ ಒಕ್ಕೂಟ ರಚನಾ ಕಾರ್ಯವನ್ನು ಬಹಿರಂಗವಾಗಿ ಖಂಡಿಸಲಾಯಿತು. ಆದರೂ ತಮ್ಮ ಕಾರ್ಯವನ್ನು ಕುರಿತು 1930 ರಲ್ಲಿ ಸಂಸ್ಥಾನಿಕರು ‘ರಾಜಕುಮಾರರ ಮಂಡಳಿಯಲ್ಲಿ’ [ಜೆಂಬರ್ ಅಥ ಪ್ರಿಸ್ಟ್ಸ್] ಸಭೆಯಲ್ಲಿ ಮಾತನಾಡುತ್ತಾ ಜಮಖಂಡಿ ಸಂಸ್ಥಾನಿಕರು ಲಾಡ್ ಇವಿನ್ ಅವರ ಮೇಲೆ ಮಾಡಲಾದ ದಾಳಿಯನ್ನು ವಿರೋಧಿಸುತ್ತಾ ಇಂದೊಂದು ಬುದ್ಧಿಗೇಡಿಗಳು ತಿಳುವಳಿಕೆಯಲ್ಲದವರು ಮಾಡಿದ ಕೃತ್ಯೇ⁹ ಎಂದು ಹೇಳಿ ಆಗ್ನರ ಆಳ್ಕಿಕೆಯನ್ನು ಸಮರ್ಥಿಸಿಕೊಂಡರು. ಆದರೆ ಇವರ ಮಾತುಗಳಿಗೆ ಕಿವಿಕೊಡದ ಸಂಸ್ಥಾನದ ಹೋರಾಟಗಾರರು ಗಾಂಧಿಜಿಯವರ ಹೋರಾಟಕ್ಕೆ ಶಕ್ತಿ ತುಂಬುತ್ತಾ ಸಂಸ್ಥಾನದಾದ್ಯಂತ ಚಳುವಳಿಯನ್ನು ತೀವ್ರವಾಗಿಸಿದರು. ಇದೇ ಸಂದರ್ಭದಲ್ಲಿ ಹೋರಾಟಗಾರ ಅನಂತರಾವ್ ಸಾಬಡ್ ಅವರು ‘ಸಂಸ್ಥಾನ ಸ್ವರಾಜ್’ ಪತ್ರಿಕೆಯಲ್ಲಿ ಸಂಸ್ಥಾನಿಕರ ಜನವಿರೋಧಿ ಕಾರ್ಯಗಳನ್ನು ಕುರಿತು ಟೀಕಿಸಿ ಲೇಖನಗಳನ್ನು ಬರೆಯುವುದರ ಮೂಲಕ ಜನರ ಅವಗಾಹನೆಗಾಗಿ ತರುವ ಕೆಲಸ ಮಾಡಲಾರಂಭಿಸಿದರು. ಆದರೆ ಅವರನ್ನು ಸಂಸ್ಥಾನಿಕರ ಅನುಯಾಯಿಯೋವನು ಕೊಲೆಮಾಡಿದನು.¹⁰ ಕುಂದಗೋಳದಲ್ಲಿಯೇ ಕ್ರಾಂತಿಕಾರರು ಕ್ರಿ.ಶ.1938ರ ಮೇ ತಿಂಗಳಲ್ಲಿ ತಾಲೂಕ ಪರಿಷತ್ ಮತ್ತು ಸಂಶೀಲನೆ ಸಂಸ್ಥಾನ ಪ್ರಜಾಪರಿಷತ್ ಸಭೆಯನ್ನು ಆಯೋಜಿಸಿದರು. ಸಂಸ್ಥಾನಿಕರು ಸ್ಥಳೀಯ ಕನ್ನಡ ಪತ್ರಿಕೆಗಳ ಪ್ರತಿನಿಧಿಗಳಿಗೆ ಅವಕಾಶವನ್ನು ನೀಡಿದೇ ಮಹಾರಾಷ್ಟ್ರದಿಂದ ಅಸಂಭಿಯ ಕಾರ್ಯಕಲಾಪಗಳ ವರದಿ ಮಾಡಲು ಪತ್ರಕರ್ತರನ್ನು ಆಹ್ವಾನಿಸಿ ಅವರಿಗೆ ವೈಭವದ ಆತಿಧ್ಯವನ್ನು ನೀಡಿ ಗೌರವಿಸಿದರು. ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ತಡೆಯಲು ಬ್ರಿಟಿಷರು ದೇಶಿಯ ಸಂಸ್ಥಾನಿಕರನ್ನು ತಡೆಗೋಡೆಗಳಾಗಿ ಬಳಸಿಕೊಂಡರು.

ಜಮಖಂಡಿಯ ಸಂಸ್ಥಾನಿಕರು ನಾರಾಯಣ ಸುಭೂರಾವ್ ಹಡ್ಡೇಕರ ಅವರಿಗೆ ಉನ್ನತ ವಿದ್ಯಾಭ್ಯಾಸಕ್ಕಿಂದ ಸಂಸ್ಥಾನದಿಂದ ಕೊಡಬೇಕಾಗಿದ್ದ 1000 ರೂಪಾಯಿಗಳನ್ನು ಅವರು ಸ್ವಾತಂತ್ರ್ಯ ಹೋರಾಟಗಾರರಿಂದ ಕಾರಣವನ್ನು ಮುಂದಿಟ್ಟಕೊಂಡು ಕೊಡಲಿಲ್ಲ. ಅಲ್ಲದೇ ಸ್ಥಳೀಯವಾಗಿ ಒಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಜಮಖಂಡಿಯ ಸಂಸ್ಥಾನಿಕರು ಪುಣೆಯಲ್ಲಿ ಸಂಸ್ಥಾನದ ಹಣದಿಂದಲೇ ಮಹಾವಿದ್ಯಾಲಯವೊಂದನ್ನು ಪ್ರಾರಂಭಿಸಿ ಜನರ ಕೋಪಕ್ಕೆ ಗುರಿಯಾದರು. ಸಂಭವನೀಯ ಹೋರಾಟದ ತೀವ್ರತೆಯನ್ನು ಅರಿತುಕೊಂಡ ಸಂಸ್ಥಾನಿಕರು ಕ್ರಿ.ಶ.1938ರ ಜೂನ್ 26 ರಂದು ಪ್ರಜಾಗಳನ್ನುದ್ದೇಶಿಸಿ ಮಾತನಾಡುತ್ತಾ “ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರವನ್ನು ರಚಿಸಲಾಗುವುದು ಮತ್ತು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಅಂಗೀಕರಿಸಲಾಗುವುದು” ಎಂದು ಹೇಳಿದರು. ಮುಂದೆ ಸಂಸ್ಥಾನದ ರೈತರು

⁹ ಅದೇ.

¹⁰ ಅದೇ.

ಗಾಂಧೀರೆಯವರ ಅಹಿಂಸಾ ತತ್ವದ ಅಡಿಯಲ್ಲಿಯೇ ಭಾರವಾದ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ವಿನಮ್ಯಾತೆಯಿಂದಲೇ ಸಂಸ್ಥಾನಿಕರಿಗೆ ಮನವಿ ಸಲ್ಲಿಸಿ ವಿಫಲರಾಗಿ ಸಂಸ್ಥಾನಿಕರ ವಿರುದ್ಧ ಕರನಿರಾಕರಣೆ ಚೆಳುವಳಿಯನ್ನು ಆರಂಭಿಸಲು ಮುಂದಾದರು. ಇದಕ್ಕೆ ಜಮಾವಿಂಡಿ ಪ್ರಜಾಸಂಘದ ಅಧ್ಯಕ್ಷರಾಗಿದ್ದ ಶ್ರೀ ಹನಮಂತರಾಯರು ಬೆಂಬಲ ವ್ಯಕ್ತಪಡಿಸಿ 38 ವರ್ಷಗಳ ತೆರಿಗೆಯನ್ನು ಮನ್ಯಾ [ತಹಕೂಬ್] ಮಾಡಬೇಕೆಂದು ರೈತರ ಪರವಾಗಿ ಅವರು 1938ರ ಜೂನ್ 16 ರಂದು ಮನವಿಯನ್ನು ಸಲ್ಲಿಸಿದರು. ಆದರೆ ಸಂಸ್ಥಾನಿಕರು ಈ ಬೇಡಿಕೆಯನ್ನು ತಿರಸ್ಕರಿಸಿ ಕೆಲವು ರೈತರ ಮನೆಗಳನ್ನು ತೆರಿಗೆ ಕೊಡದ ಹಿನ್ನೆಲೆಯಲ್ಲಿ ಜಪ್ತಿ ಮಾಡಿಸಿದರು. ಆದರೂ ರೈತರು ಧ್ಯೇಯಗುಂದದೆ ಮತ್ತೊಂದು ಮನವಿಯನ್ನು ಸಲ್ಲಿಸಿದರು. ಮನವಿಗೆ ಸ್ವಂಧಿಸಿದ ಸಂಸ್ಥಾನಿಕರು ಆಗಷ್ಟ್ 1, 1939 ರಂದು ೧೦೯೮/೧೯೩೯ರ ಹುಕುಂ ಹೊರಡಿಸಿದರು. ಆ ಹುಕುಂ ಪ್ರಕಾರ ಟಕ್ಕಳಕ್ಕಿ ಗ್ರಾಮದ ಕಪ್ಪು ಭೂಮಿಯ ತೆರಿಗೆಯನ್ನು ಮುಂದಿನ ವರ್ಷದವರೆಗೆ ತಹಕೂಬ್ ನೀಡಲಾಗುವುದು ಎಂದು ತಿಳಿಸಿದರು. ಆದರೆ ರೈತರಿಗೆ ಇದು ಒಪ್ಪಿಗೆಯಾಗಲಿಲ್ಲ ಏಕೆಂದರೆ ಬಂದು ವರ್ಷದ ಅವಧಿಗೆ ಮನ್ಯಾ ಮಾಡಿ ಮರುವರ್ಷ ಎರಡು ವರ್ಷದ ತೆರಿಗೆಯನ್ನು ಕಟ್ಟಬೇಕೆಂದು ಸಂಸ್ಥಾನಿಕರು ಹೇಳಿದರು. ಇದರಿಂದ ಮನಃ ರೈತರ ಹೋರಾಟ ಮುಂದುವರೆದು ಕೊನೆಗೆ ಮತ್ತೊಂದು ಸಲ ಚಚಿಗೆ ಆಹ್ವಾನಿಸಿದರು. ಆಗ 1940ರ ಜೂನ್ 24ರ ಚಚ್ಚೆ ಫಲಪ್ರದರ್ಶನಾಗಿ ರೈತರಿಗೆ ತೆರಿಗೆಯ ವಸೂಲಾತಿಯಲ್ಲಿ ಸ್ವಲ್ಪ ಪ್ರಮಾಣದ ರಿಯಾಯತಿ ತೋರಿಸಲಾಯಿತು.

ಕ್ರಮೇಣ ಸಂಸ್ಥಾನಿಕರು ಮತ್ತು ಪ್ರಜಾಗಳ ನಡುವೆ ಮುಸುಕಿನ ವಿರೋಧಿ ಹೋರಾಟಗಳು ಮುಂದುವರೆದುಕೊಂಡೇ ಸಾಗಿದವು. ದಕ್ಕಣ ಸಂಸ್ಥಾನಗಳಲ್ಲಿ ಕಂಡುಬರುವ ಸಮಸ್ಯೆಗಳ ಕುರಿತಾಗಿ ಚಚಿಸಲು ರಂಗರಾವ್ ಆರ್ ದಿವಾಕರ ಅವರು ಶಹಮರದಲ್ಲಿ ಸಭೆಯನ್ನು ಆಯೋಜಿಸಿದರು. ಈ ಸಭೆಗೆ ಜಮಾವಿಂಡಿ ಸಂಸ್ಥಾನದಿಂದ ಸಾಬಡೆ ಮತ್ತು ರಾನಡೆಯವರು ಭಾಗವಹಿಸಿದ್ದರು. ಇನ್ನೊಂದೆಡೆ ಶ್ರೀ ಚನ್ನಬಸಯ್ಯ ಸೂಳಿಕೆರಿಮತ ಅವರು ಜಮಾವಿಂಡಿ ಸಂಸ್ಥಾನಕ್ಕೆ ಸೇರಿದ ಬರುವ ಮರೆಗುಧ್ವ, ಅಲಬಾಳು, ಮೈಗೂರು, ಮತ್ತು ಶೀರ್ಜಿ, ಕುಳಿ, ಆಸಂಗಿ ಮತ್ತು ನಾವಲಗಿ ಮುಂತಾದ ಗ್ರಾಮಗಳಿಗೆ ಭೇಟಿನೀಡಿ ಖಾದಿಪ್ರಚಾರ, ಹರಿಜನೋದ್ಧಾರ ಹಾಗೂ ಶಿಕ್ಷಣ ಮುಂತಾದ ಕಾರ್ಯಕ್ರಮಗಳ ಕುರಿತಾಗಿ ಜನ ಜಾಗೃತಿ ಮೂಡಿಸುವ ಕಾರ್ಯನವನ್ನು ಕೈಗೊಂಡರು, ಇದರಿಂದ ಪ್ರಜಾಪರಿಷತ್ತಾಗೆ ಅಪಾರ ಸಂಖ್ಯೆಯ ಜನರು ಸದಸ್ಯತ್ವವನ್ನು ಅರಸಿಕೊಂಡು ಬಂದರು. ಈ ಪ್ರಜಾಪರಿಷತ್ತಿನ ಕಾರ್ಯಕಲಾಪಗಳನ್ನು ಗಮನಿಸಿದ ಸಂಸ್ಥಾನಿಕರ ಹೃದಯ ನಡುಗುವಂತಾಯಿತು. ಕೊನೆಗೆ ಸಂಸ್ಥಾನಿಕರು ಜನಪರ ನಿಲುವುಗಳನ್ನು ಅನುಸರಿಸುವುದು ಅಗತ್ಯವೇನಿಸಿತು. ಈ ನಿಟ್ಟನಲ್ಲಿ 20ನೆಯ ನವೆಂಬರ್ 1940 ರಲ್ಲಿ ತಮ್ಮ 34ನೆಯ ಜನ್ಮಿನದಂದು ಪ್ರಜೆಗಳಿಗೆ ಕೊಡಬೇಕೆಂದ್ದ ರಾಜಕೀಯ ಹಕ್ಕುಗಳನ್ನು ಹೋಷಿಸಿದರು. ತೆರಿಗೆಯ ಭಾರವನ್ನು ಹೋರಲಾರದೆ ಕುಗಿ ಹೋಗಿದ್ದ ರೈತರ ಕಂದಾಯವನ್ನು 7659 ರೂಪಾಯಿಗಳನ್ನು ತಹಕೂಬ್ ಮಾಡಿದ್ದರಿಂದ ರೈತರು ನಿಟ್ಟಿಸಿರು ಬಿಟ್ಟರು.

ಮುಂದೆ ಜಮಾವಿಂಡಿಯಲ್ಲಿ ಘಟನಾ ಸಮಿತಿಯು ಸಭೆಯನ್ನು ಆಯೋಜಿಸಿದಾಗ ಸಂಸ್ಥಾನಿಕರು ನಿಗದಿ ಪಡಿಸಿರುವ ಹಣಕ್ಕಿಂತ ಹೆಚ್ಚಿನ ಹಣವನ್ನು ಖಿಚು ಮಾಡಬಾರದೆಂದು ಮತ್ತು ರಾಜಾಸಾಹೇಬರು ಖಾಸಗಿ ಬಾಬತ್ತುಗಳು ಯಾವವು ಎಂದು ಪ್ರಶ್ನಿಸುವ ಅಧಿಕಾರ ಮಂಡಳಿಗೆ ಇರಬೇಕೆಂದು ಡಾ.ಹುಲ್ಕಾಳಿಕರ ಅವರು

ಹೇಳಿದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ ಮೈಸಕರರು ಸಂಸ್ಥಾನವನ್ನು ಆಳುವ ಅಧಿಕಾರ ಸಂಸ್ಥಾನಿಕರಿಗೆ ಹೇಗೆ ಇದೆಯೋ ಸಂಸ್ಥಾನದ ಪ್ರಜೆಗಳನ್ನು ರಕ್ಷಿಸುವುದೂ ಅಷ್ಟೇ ಜವಾಬ್ದಾರಿಯೂ ಇದೆ ಅದುವೇ ಅವರ ಧರ್ಮ ಎಂದು ಹೇಳಿದರು. ಇದನ್ನು ಗಮನಿಸಿದ ಸಂಸ್ಥಾನಿಕರು ಸಂಸ್ಥಾನದಲ್ಲಿ ‘ದ್ವಿಧಳ ಆಡಳಿತ ಪದ್ಧತಿ’ಯನ್ನು ಆರಂಭಿಸಿದರು. ಸಂಸ್ಥಾನಿಕರ ಖಾಸಗಿ ಖಚು ಉತ್ಪನ್ನದ 100ಕ್ಕೆ 10ಕ್ಕಿಂತ ಹೆಚ್ಚಿಗೆ ಆಗಬಾರದು ಎಂಬ ವಿಧೇಯಕವನ್ನು ಅಂಗೀಕರಿಸಲಾಯಿತು. ಆದರೆ ಅಸೆಂಬ್ಲಿಗೆ ಸದಸ್ಯರು ಚುಟ್ಟಾವಣೆಯ ಮೂಲಕ ಆರಿಸಿ ಬಂದವರಾಗಿರಬೇಕೇ ವಿನಿ: ನಾಮಕರಣಗೊಂಡವರಾಗಿರಬಾರದು ಎಂಬ ವಿಧೇಯಕವು ಅಂಗೀಕಾರವಾಗಲಿಲ್ಲ. ಕಾಲಾಂತರದಲ್ಲಿ 6ನೇ ಜೂನ್ 1941ರಲ್ಲಿ ತುಂಗಳ ಗ್ರಾಮದಲ್ಲಿ ಮೈಸೂರಿನ ಕಾಂಗ್ರೆಸ್ ನಾಯಕ ಶ್ರೀ.ಎ.ಸಿ.ದ್ವಿಧಳಿಂಗಯ್ಯನವರ ಅಧ್ಯಕ್ಷತೆಯಲ್ಲಿ ಜಮಾವಿಂಡಿ ಪ್ರಜಾಪರಿಷತ್ತಿನ 9ನೇಯ ಅಧಿವೇಶನ ಆಯೋಜನೆಗೊಂಡಿದ್ದು ಅದರಲ್ಲಿ ಜಮಾವಿಂಡಿ ಸಂಸ್ಥಾನದಲ್ಲಿ ಕೂಡಲೇ ಜವಾಬ್ದಾರಿಯುತ ಸರ್ಕಾರವನ್ನು ಜಾರಿಗೊಳಿಸಬೇಕು, ನೇಕಾರರ ಉದ್ಯೋಗವನ್ನು ಮೌಲ್ಯಾಹಿಸಬೇಕು ಮತ್ತು ಕನ್ನಡ ಭಾಷೆಯು ಸಂಸ್ಥಾನದ ಆಡಳಿತ ಭಾಷೆಯಾಗಬೇಕು ಎಂಬ ಮುಂತಾದ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

1942 ರ ಅವಧಿಯಲ್ಲಿ ದೇಶದಾಧ್ಯಂತ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚೆಳುವಳಿಯ ಕಾವು ಏರುತ್ತಲೇ ಸಾಗಿತ್ತು. ಇದೇ ಅವಧಿಯಲ್ಲಿ ಜಮಾವಿಂಡಿಯ ಪಟವರ್ಧನರ ಸಂಸ್ಥಾನದಲ್ಲಿ ಪ್ರಜಾಪರಿಷತ್ತಿನ ಕಾರ್ಯಕಾರಿ ಮಂಡಳಿಯು 1942ರ ಅಕ್ಕೋಬರ್‌ಲ್ಲಿ ಸಾಬಡೆಯವರ ನಿವಾಸದಲ್ಲಿ ಸಮಾವೇಶಗೊಂಡಾಗ ಅಲ್ಲಿರುವ ಪ್ರತಿನಿಧಿಗಳು ಜಮಾವಿಂಡಿ ಸಂಸ್ಥಾನದಲ್ಲಿಯೂ ಇಬ್ಬರು ಮಂತ್ರಿಗಳು ಮತ್ತು ಓವ್‌ ದಿವಾನನಿಂದ ಕೂಡಿದ ಕಾರ್ಯಕಾರಿ ಮಂಡಳಿಯು ಸಾಫ್ತಿತವಾಗಬೇಕೆಂದು ಅಂದಾಗ ಈ ಸಂಸ್ಥಾನದಲ್ಲಿ ರಾಜಕೀಯ ಸುಧಾರಣೆಗಳು ಸಾಧ್ಯವೆಂದು ಮನವಿ ಮಾಡಿದರು. ಆದರೆ ಈ ಸಭೆಯು ಯಶಸ್ವಿಯಾಗಿ ಕೊನೆಯಾಗಲಿಲ್ಲ.

ಒಂದೆಡೆ ಎರಡನೆಯ ಮಹಾಯುದ್ಧ ಮತ್ತೊಂದೆಡೆ ಭಾರತದಲ್ಲಿ ಭಾರತಬಿಟ್ಟು ತೊಲಗಿ ಚೆಳುವಳಿಯ ತೀವ್ರತೆ. ಈ ಅವಧಿಯಲ್ಲಿ ಸಂಸ್ಥಾನದ ಮೇಲೆ ಯಾವರಿತಿ ಪರಿಣಾಮ ಬೀರುವುದೋ ಎಂಬ ಭಯ ಸಂಸ್ಥಾನಿಕರಲ್ಲಿ ಉಂಟಾಯಿತು. ಇದನ್ನು ಗಮನಿಸಿದ ಓವ್ ಹೋರಾಟಗಾರ ಸಂಸ್ಥಾನಿಕರನ್ನು ಕುರಿತು “ನೀವು ಲಂಡನ್‌ನ ಕಡೆಗೆ ಗಮನವಿಟ್ಟು, ದೇಹಲಿಯ ಅಧಿಕಾರಿಗಳ ಮನಸ್ಸನ್ನು ಒಲಿಸಲು ಪ್ರಯತ್ನಿಸುತ್ತಾ ಮತ್ತೆ, ಮುಂಬಾಯಿಗಳಂತ ನಗರಗಳಲ್ಲಿ ದೊಡ್ಡ ದೊಡ್ಡ ಬಂಗಳೆಗಳನ್ನು ಕಟ್ಟಿಕೊಂಡು ಪ್ರಜೆಗಳ ಕಡೆಗೆ ನಿಲಕ್ಕೆ ಮಾಡುತ್ತಾ ಕುಳಿತುಕೊಳ್ಳುವುದನ್ನು ಬಿಟ್ಟು ಪ್ರಜೆಗಳತ್ತ ಗಮನ ಹರಿಸಿರಿ; ನಿಮ್ಮನ್ನು ಉಳಿಸುವುದು ಮತ್ತು ಅಳಿಸುವುದು ಆ ಪ್ರಜೆಗಳ ಕ್ಯಾರ್ಯಲ್ಲಿಯೇ ಇದೆ” ಎಂದು ಹೇಳಿದನು. ಹೀಗೆ ಹಲವಾರು ಸಂಸ್ಥಾನಗಳು ಬ್ರಿಟಿಷರ ವಿರುದ್ಧ ದಂಗೆಯೆಡ್ಡ, ಸಾಫ್ತಂತ್ರ್ಯ ಸಂಗ್ರಹಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ.

ಉಪಸಂಹಾರ

ವ್ಯಾಪಾರವನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ಬಂದ ವಿಧೇಶಿಯರು ರಾಜಕೀಯವಾಗಿ ಬೆಳೆದು ಭಾರತೀಯರನ್ನೇ ತಮ್ಮ ಕರ್ಮ ಮುಖ್ಯಯಲ್ಲಿಟ್ಟುಕೊಂಡು ದಬ್ಬಾಳಿಕೆಯ ಆಡಳಿತವನ್ನು ನಿರ್ವಹಿಸಲಾರಂಭಿಸಿದಾಗ ಅವರ ವಿರುದ್ಧ ಬಂಡಾಯವೆದ್ದ ಮೊದಲಿಗರೇ ಸಂಸ್ಥಾನಿಕರು. ದೇಶದ

ಪ್ರತಿಯೊಂದು ಸಂಸ್ಥಾನವೂ ಬ್ರಿಟಿಷರ ಪರವಾಗಿಯೇ ಇದ್ದಿತ್ತು ಎಂಬದನ್ನು ಸುಳ್ಳಮಾಡಿ ಸಂಸ್ಥಾನಿಕರೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಭಾಗವಹಿಸಿ ಭಾರತಾಂಬೆಯನ್ನು ಅಂಗ್ರರ ಕೆಲವುಸ್ಥಿಯಿಂದ ಮುಕ್ತಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆಗಳನ್ನೂ ಸಲ್ಲಿಸಿದ್ದಾರೆ ಎಂಬುದಕ್ಕೆ ಜಮಿಲಿಂಡಿಯ ಪಟವರ್ಧನ ಸಂಸ್ಥಾನಿಕರನ್ನು ಉದಾಹರಿಸಬಹುದಾಗಿದೆ. ದೇಶ ಸ್ವತಂತ್ರ್ಯಗೊಂಡಾಗ ಅಂದಿನ ಸಂಸ್ಥಾನಿಕರು ಪ್ರಜೆಗಳಂತೆ ಸಂಭ್ರಮಪಟ್ಟಿದ್ದ್ವೆ ಉಂಟು.

ಪರಾಮರ್ಶನ/ಆಕರ್ಷಣೆಗಳು

- ಕೃಪ ಜೋಶಿ (1998). ಭಾರತ ಸ್ವತಂತ್ರ್ಯ ಸಂಗ್ರಹ ದರ್ಶನ. ‘ಅರ್ಥವಿಕಾಶ’ ಪ್ರಕಾಶನ, ಕನ್ನಡ ವಾರಪತ್ರಿಕೆ, ಮುಖ್ಯಾತ್ಮೆ.
- ವಗ್ಗರ ಎ ಬಿ. ಜಮಿಲಿಂಡಿ ಸಂಸ್ಥಾನದಲ್ಲಿ ಸ್ವತಂತ್ರ್ಯ ಹೋರಾಟ: ಬಾಗಲಕೋಟಿ ಜಿಲ್ಲೆಯ ಇತಿಹಾಸ ಮತ್ತು ಮೂರಾತ್ತಳ್ಳ.
- ವಗ್ಗರ ಎ ಬಿ. ಮತ್ತು ಎಂ.ಆರ್.ಜರಕುಂಟಿ. (2012). ರಾಮದುರ್ಗ ಸಂಸ್ಥಾನ : ವಿಮೋಚನಾ ಹೋರಾಟ, ಲಡಾಯಿ ಪ್ರಕಾಶನ, ಗದಗ.
- ಬಿಪಿನ್ ಚಂದ್ರ (ಮೂ.), ಗೋಪಾಲರಾವ್ ಎಚ್.ಎಸ್. (ಅನು.) ಆಧುನಿಕ ಭಾರತದ ಇತಿಹಾಸ. ನವಕನಾರ್ಚಿಕ ಪ್ರಕಾಶನ, ಬೆಂಗಳೂರು.
- ನಾಗಣ್ಯವರ ಎಸ್.ಆರ್. (2010). ಸ್ವತಂತ್ರ್ಯ ಹೋರಾಟದಲ್ಲಿ ಮನಸುಂದ ತಾಲೂಕಿನ ದೇಶಗತಿ ಮನೆತನಗಳ ಪಾತ್ರ ಯು.ಜಿ.ಸಿ.ಪ್ರಾಯೋಜಿತ ಕಿರು ಸಂಶೋಧನಾ ವರದಿ.
- ಶಂಕರನಾರಾಯಣರಾವ್, ಎನ್.ಪಿ. (1991). ಸ್ವತಂತ್ರ್ಯ ಗಂಗೆಯ ಸಾವಿರ ತೋರೆಗಳು, ನವಕನಾರ್ಚಿಕ ಪ್ರಕಾಶನ, ಬೆಂಗಳೂರು.
- ಸೂರ್ಯನಾಥ ಕಾಮತ (1974). ಸ್ವತಂತ್ರ್ಯ ಸಂಗ್ರಹದ ಸ್ವತಿಗಳು. ಗೀತಾ ಬುಕ್ ಹೌಸ್, ಮೈಸೂರು.
- ಸೂರ್ಯನಾಥ ಕಾಮತ (1992). ಕನ್ನಾಟಕದಲ್ಲಿ ಕ್ಷೇತ್ರ ಇಂಡಿಯಾ ಚಳುವಳಿ, ಲೋಕಶಿಕ್ಷಣ ಟ್ರಿಫ್ ಗ್ರಂಥಮಾಲೆ, ಮುಖ್ಯಾತ್ಮೆ.